

AUTOMOTIVE AXLES LIMITED

22nd May 2022

The BSE Limited

Phiroze Jeejeebhoy Towers
Dalal Street
Mumbai – 400 001
Scrip Code: 505010

National Stock Exchange Limited

Exchange Plaza, Plot No. C/1, G- Block
Bandra (E)
Mumbai – 400 051
Scrip Code: AUTOAXLES

Attn: Listing Department

Dear Sir/Madam,

Sub: Notice to shareholders w.r.t transfer of shares to IEPF

In accordance with Regulation 30 of the SEBI (Listing Obligations and Disclosure Requirements) Regulations, 2015 and pursuant to Section 124(6) of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016, as amended from time to time, we have enclosed:

1. Clippings of **Notice to Shareholders** published in the Financial Express (English) and The Andolana (Kannada) newspapers on 21st May 2022.
2. Copy of **Communication/Reminder Letter** dispatched to the shareholders physically on 20th May 2022, concerning the proposed transfer of their shares to the IEPF Authority.

The above information is also available on the Company's Website at www.autoaxle.com

This is for your information and records.

Thanking you,

Yours Truly,

For Automotive Axles Limited


Debadas Panda
Company Secretary



Encl: As Above



Regd. Office & Mysuru Unit :

Hootagalli Industrial Area, Off Hunsur Road, Mysuru – 570 018, Karnataka, India

Telephone : 91-821-719 7500, Fax : 91-821-2402451

Email : sec@autoaxle.com, Website : www.autoaxle.com

CIN : L51909KA1981PLC004198

ISO 9001:2015 / IATF 16949 : 2016, EMS : ISO : 14001:2015 & OHSAS : ISO : 45001 : 2018



DELHI JAL BOARD: GOVT. OF NCT OF DELHI
OFFICE OF THE CHIEF ENGINEER (W) PR-I
THROUGH EXECUTIVE ENGINEER (PROJ) W-VII
ANNEK JAL SADAN: LAJPAT NAGAR: NEW DELHI-110024
OFFICE TELEPHONE NO:- 011-29818410 E-MAIL ID :- executivewater7@gmail.com

PRESS NIT NO. 03 (2022-23) Re-Invited

S. No.	Name of Work	Estimated Cost (in Rs)	Earnest Money (In Rs.)	Date of release of tender in e-procurement and tender ID	Last Date/Time of receipt of tender through e-procurement solution
1.	Providing & laying Peripheral water lines network of various newly constructed UGR/BPS under Okhla water works command in Okhla assembly constituency area under EE(Proj)W-VII	18,62,02,640/-	26,63,000/-	19.05.2022 2022_DJB_222494_1	10.06.2022 up to 3.00 PM

The details of the tender can be seen on web-site <https://govtprocurement.delhi.gov.in>

ISSUED BY P.R.O. (WATER)
 Advt. No. J.S.V. 127(2022-23)
STOP CORONA:- "WEAR MASK, FOLLOW PHYSICAL DISTANCING, MAINTAIN HAND HYGIENE"

Sd/- (ANIL KUMAR)
 EE (Project) W-VII

BHOPAL SMART CITY DEVELOPMENT CORPORATION LIMITED
 Zone -14, Bhopal Municipal Corporation, BHEL, Govindpura, Bhopal-462023 (M.P.)
 Phone : 0755-2477770 Email : tenderqueries@smartbhopal.city/ www.smartcitybhopal.org/

Bhopal, Date : 12/05/2022
 Bhopal Smart City Development Corporation Limited को और से निम्नांकित कार्य हेतु MPBSCDCL/TENDER NO- 248, 249 & 250 अतिरिक्त निविदाएं आमंत्रित की जाती हैं :-

S. No.	Tender Name	Cost of Bidding Document (non refundable)	Estimated Cost of Work	Earnest Money Deposit / Bid Security	Date and Time of Prebid meeting	Purchase of Tender End Date
1	Allotment of Plot No.86 (Commercial) and Plot No. 72 (Residential) admeasuring 20,525.69 Sqm. and 7,101.31 Sqm. zoned for Commercial and Residential Use (Area Based Development Plan of North and South TT Nagar under Bhopal Smart City Mission dated 15.06.2018 Master Plan) on Joint venture/Joint Development (MPBSCDCL/TENDER NO- 248)	Rs.50,000/- (Fifty Thousand Only)	Rs. 77.73 Crores (Rupees Seventy Seven Crores Seventy Three Lakhs Only)	Rs. 1,50,00,000/- (Two Crore Fifteen Lakhs Only)	01/06/2022 15:00 hours	13/06/2022 till 17:30 hours
2	Allotment of Residential Use Land on freehold basis and Constructed Convenient Shops with Ground Floor Parking & handing Over to BSCDCL under ABD Plot No. 47-49 Area: 12,077.19Sq. Mtr. (1,20,77,19 Sq. Mtr.) (MPBSCDCL/TENDER NO- 249)	Rs. 50,000/- (Fifty thousand rupees only)	Rs. 77.73 Crores (Rupees Seventy Seven Crores Seventy Three Lakhs Only)	Rs. 1,50,00,000/- (Two Crore Fifteen Lakhs Only)	31/05/2022 at 15:00 Hrs	20/06/2022 till 17:00 Hrs
3	'DAY TO DAY MAINTENANCE FOR MISCELLANEOUS CIVIL WORK OF SMART CITY BUILDING AS AND WHEN REQUIRED' (MPBSCDCL/TENDER NO- 250)	Rs. 10,000/- (Ten thousand rupees only)	Rs. 63,90,310.00 (Sixty Three Lakhs Ninety Thousand Three Hundred Ten Rupees Only)	Rs. 64,000 (Sixty Four Thousand Only)	25/05/2022 15:00 Hrs	07/06/2022 17:30 Hrs

RFP दस्तावेज एवं निविदा संबंधित विस्तृत जानकारी www.mptenders.gov.in पर देखी जा सकती है।

Sd/-
 कार्यपालक यंत्री
 भोपाल स्मार्ट सिटी डेवलपमेंट कॉर्पोरेशन लिमिटेड

भारतीय कंटेनर निगम लिमिटेड
CONTAINER CORPORATION OF INDIA LTD.
 एक निर्यातक कंपनी (Export Oriented Company)
 A Navratna Company (A Govt. of India Undertaking)
 NSIC New MDPB Building, 2nd Floor, Okhla Industrial Estate, New Delhi - 110 022

TENDER NOTICE (E-Tendering Mode Only)

CONCOR invites Online E-Tender Cum Reverse Auction for below mentioned work only through e-tendering mode. The bid document can only be downloaded after paying Rs.1000/- through online from the website www.tenderwizard.com/CCL.

Tender No.	CON/AREA-IT/CTT.CMLK/2022
Name of Work	Hiring of Trailers for Terminal Transportation of ISO/DISO Containers at MUPK/Phulwara, (Ahwar) Rajasthan
Estimated Cost	Rs. 4,44,25,148.16/- (including GST) for Two (2) Years.
Period of Contract	Two (02) years.
Earnest Money Deposit	Rs. 4,44,300/- * through e-Payment.
Cost of Document	Rs.1000/-* inclusive of all taxes and duties through e-payment which is non-refundable.
Tender processing fee	Rs. 4720/- inclusive of all through e-payment which is non-refundable.
Date and time of Sale (Online)	From 21.05.2022 at 15:00 hrs. to 04.06.2022 (upto 1600 hrs.)
Date and time of Submission of tender	06.06.2022 upto 15:00 Hrs.
Date & Time of opening of tender	06.06.2022 at 15:30 Hrs.
Place of Opening and Communication Address	Office of the Senior General Manager/C&A/Area-INSIC Business Park, New MDPB Building, 2nd Floor, Okhla Industrial Estate, (Opp. NSIC Okhla Metro Station), New Delhi-110020

*Exemption for MSE
 CONCOR reserves the right to reject any or all the tenders without assigning any reasons thereof. For complete details log on to www.tenderwizard.com/CCL.
 Sr. General Manager/C&A/Area-1

WELSPUN GROUP WELSPUN INVESTMENTS AND COMMERCIALS LIMITED
 CIN - L52100GJ2008PLC055195 www.welspuninvestments.com
 Regdtd. Office : Welspun City, Village Versamed, Taluka Anjar, Dist. Kutch, Gujarat 370110
 Corporate Office : Welspun House, 7th Floor, Kamala City, Senapati Bapat Marg, Lower Parel (West), Mumbai - 400013.

EXTRACT OF AUDITED FINANCIAL RESULTS FOR THE QUARTER AND YEAR ENDED 31 MARCH 2022 (₹ in Lakhs)

No.	Particulars	Quarter Ended		Year Ended	
		31/03/2022 (Refer Note 4)	31/03/2021 (Refer Note 4)	31/03/2022 (Audited)	31/03/2021 (Audited)
1	Total Income from Operations (net)	7.93	3.96	421.51	136.50
2	Net Profit/(Loss) for the period (before Tax, Exceptional and/or Extraordinary items)	-1.20	-4.09	388.27	106.05
3	Net Profit/(Loss) for the period before tax (after Exceptional and/or Extraordinary items)	-1.20	-4.09	388.27	106.05
4	Net Profit/(Loss) for the period after tax (after Exceptional and/or Extraordinary items)	8.69	-3.70	246.77	79.20
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	-1,565.28	1,226.69	662.44	7,719.46
6	Equity share capital (Face Value Rs. 10 each)	365.45	365.45	365.45	365.45
7	Reserves (excluding Revaluation Reserves as per balance sheet of previous accounting year)	-	-	14,083.34	13,420.90
8	Earnings per share of Rs 10 each (for continuing operations) Basic and diluted EPS (Rs.)	0.24	-0.10	6.75	2.17

Notes:

- The above audited financial results of the Company have been prepared in accordance with Indian Accounting Standards (Ind AS) prescribed under Section 133 of the Companies Act, 2013 ("the Act") read with Rule 3 of the Companies (Indian Accounting Standards) Rules, 2015 and the Companies (Indian Accounting Standards) Amendment Rules, 2016 and in terms of Regulation 33 of the SEBI (Listing Obligations and Disclosure Requirements) Regulations, 2015, including relevant circulars issued by SEBI from time to time. The statutory auditors of the Company have carried out audit of the aforesaid financial results.
- The above audited financial results have been reviewed by the Audit Committee in its meeting held on 20 May 2022 and were thereafter approved by the Board of Directors at its meeting held on that date.
- The outbreak of Coronavirus (COVID - 19) pandemic globally and in India is causing significant disturbance and slowdown of economic activity. The Company has evaluated impact of this pandemic on its business operations and based on its review and current indicators of future economic conditions, there is no significant impact on its financial results. However, the impact of the global health pandemic may be different from that estimated as at the date of approval of these financial results and the Company will continue to closely monitor any material changes to future economic conditions.
- The figures reported in the financial results for the quarter ended 31 March 2022 and 31 March 2021 are being the balancing figures between audited figures in respect of the full financial year ended 31 March 2022 and 31 March 2021 and the published unaudited nine months standalone figures upto 31 December 2021 and 31 December 2020, which were subject to limited review by the auditors.
- The Company is engaged primarily in the business of investment activities and accordingly, there are no separate reportable segments as per IND AS 108 - Operating Segments. The Company operates in a single geographical segment i.e. domestic.
- The Company is a Core Investment Company (CIC) which is categorised as non-deposit taking Core Investment Company and not required to be registered with Reserve Bank of India (RBI) as per the provisions of Master Direction - Core Investment Companies (Reserve Bank) Directions, 2016. Accordingly, the Company has prepared and presented its financial results as prescribed by Schedule III Division III of the Companies Act, 2013.
- Previous period's figures have been regrouped/reclassified, wherever necessary, to correspond with those of current period.
- The above is an extract of the detailed format of audited financial results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the audited financial results is available on the websites of the Stock Exchanges (www.bseindia.com) and the Company's website (www.welspuninvestments.com)

For Welspun Investments and Commercials Limited
 Sd/-
 (Atul Desai)
 Director
 DIN - 00019443

Place: Mumbai
 Date: 20.05.2022

ARCHIDPLY INDUSTRIES LIMITED
 CIN: L85110UR1995PLC008627
 Regd. Office : Plot No. 7, Sector - 9, Integrated Industrial Estates, Sidcul, Pant Nagar, Udhampur Singh Nagar, Rudrapur, Uttarakhand 263153
 Corporate Office : 2/9, 1st floor, W.H.S. Kirti Nagar, New Delhi - 110015
 Ph.: 05944-250270, 011-45642555, Fax: 05944-250269, E-mail: cs@archidply.com, Website: www.archidply.com

EXTRACT OF AUDITED FINANCIAL RESULTS FOR THE QUARTER AND YEAR ENDED MARCH 31, 2022 (₹ in Lakhs)

S. No.	PARTICULARS	STANDALONE				CONSOLIDATED			
		31-Mar-22	31-Mar-21	31-Mar-22	31-Mar-21	31-Mar-22	31-Mar-21	31-Mar-22	31-Mar-21
1	Total income from operations	9490.71	8040.12	30712.56	23136.86	9490.71	-	30712.56	-
2	Net Profit / (Loss) for the period (before Tax, Exceptional and/or Extraordinary items)	406.15	197.25	1158.17	466.35	404.36	-	1156.39	-
3	Net Profit / (Loss) for the period before tax (after Exceptional and/or Extraordinary items)	411.48	197.48	1163.48	466.58	409.69	-	1161.69	-
4	Net Profit / (Loss) for the period after tax (after Exceptional and/or Extraordinary items)	290.48	26.06	847.48	225.58	288.69	-	845.69	-
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	291.69	107.53	862.77	299.49	289.90	-	860.98	-
6	Paid-up Equity Share Capital (Face Value of Re.1/- each)	1986.50	1986.50	1986.50	1986.50	1986.50	-	1986.50	-
7	Reserves (excluding Revaluation Reserve)	-	-	-	-	-	-	-	-
8	Earnings Per Share (Face value of Re.1/- each) (not annualised) (amount in Rs.)								
	Basic:	1.46	0.13	4.27	1.03	1.45	-	4.27	-
	Diluted:	1.46	0.13	4.27	1.03	1.45	-	4.27	-

Notes:

- The above Standalone & Consolidated audited financial results of Archidply Industries Limited ("the Company") have been reviewed by the Audit Committee and taken on record by the Board of Directors of the Company at their meeting held on May 20, 2022. Audit Report of these results as required under Regulation 33 of SEBI (LODR) Regulations, 2015, has been completed by the statutory auditors of the Company. The Statutory Auditor has issued an unqualified report thereon.
- The above unaudited financial results of the company have been prepared in accordance with Indian Accounting Standards (IND AS) prescribed under section 133 of the Companies Act, 2013 read with Companies (Indian Accounting Standards) Rules, 2015 as amended.
- Previous year/period figures have been regrouped/reclassified, wherever necessary to conform to those of current year classification.
- The full format of the results is available on the websites of the stock exchanges (www.bseindia.com) and on the company website (www.archidply.com).

For and on behalf of the Board of Directors
 Sd/-
 Rajiv Daga
 Managing Director
 DIN: 01412917

Place : New Delhi
 Date : May 20, 2022

SML ISUZU LIMITED
 Regd Office: Village Ason, Dist. Shahid Bhagat Singh Nagar (Nawanshahr)
 Punjab -144 533. Phone : 01881- 270255; Fax : 01881-270223
 CIN : L50101PB1983PLC005516; Email: investors@smisuzu.com
 Website: www.smisuzu.com

PUBLIC NOTICE
SHAREHOLDERS TO REGISTER THEIR EMAIL ADDRESSES FOR POSTAL BALLOT

Pursuant to Sections 108 and 110 of the Companies Act, 2013 and rules made thereunder read with applicable guidelines/circulars issued by Ministry of Corporate Affairs ("MCA Circulars") and SEBI (Listing Obligations and Disclosure Requirements) Regulations, 2015 in this regard, members may kindly note that SML ISUZU LIMITED ("the Company") is proposing to seek consent of the members by way of Postal Ballot by voting through electronic means only (remote e-voting), for approval of appointment of Mr. Kazuo Goda (DIN: 07572151) and Mr. Masaki Morohoshi (DIN: 07302404) as Director of the Company as per the details set out in the Postal Ballot Notice ("Notice"), which will be sent in due course only to those members whose email addresses are registered with the Company/depository participants.

Members holding shares in physical mode and who have not updated their e-mail addresses are requested to get their email registered/updated at admin@smisuzu.com or investors@smisuzu.com at the earliest to receive the Postal Ballot Notice through electronic mode. Members holding shares in demat form are requested to register/update their email addresses with their Depository Participant (DP). Cut-off Date to determine the eligibility of the members to cast vote: 27th May, 2022.

The Company will provide facility to its Members to exercise their right to vote by remote e-voting and the detailed procedure for remote e-voting will form part of the Notice.

The aforesaid notice will be made available on the website of the Company i.e. at www.smisuzu.com and on the website of stock exchanges viz. BSE and NSE at www.bseindia.com and www.nseindia.com respectively. The above information is also available on the said websites.

For SML ISUZU LIMITED (PARVESH MADAN)
 Company Secretary
 ACS-31266

Place: Chandigarh
 Dated: 20.05.2022

EVEREADY INDUSTRIES INDIA LTD.
 CIN : L31402WB1934PLC007993
 Registered Office : 2, Rainey Park, Kolkata-700019
 Tel : 91-33-24559213, 033-24864961, Fax : 91-33-24864961, Email : investorrelation@eveready.co.in
 Website : www.evereadyindia.com

NOTICE
Transfer of Equity Shares of the Company to the Investor Education and Protection Fund

NOTICE is hereby given that the Company would be transferring all those equity shares on which dividends have remained unpaid/unclaimed for 7 (seven) consecutive years to the Demat Account of the Investor Education and Protection Fund Authority (IEPF Authority), pursuant to the provisions of Section 124(6) of the Companies Act, 2013 and the Investor Education and Protection Fund Authority (Accounting, Audit, Transfer and Refund) Rules, 2016 as amended by Investor Education and Protection Fund Authority (Accounting, Audit, Transfer and Refund) Amendment Rules, 2017 ("the Rules").

In compliance with the said Rules, the Company has sent individual notices to the concerned shareholders, who have not claimed their dividends for last seven consecutive years and whose share(s) are liable to be transferred to the Demat Account of the IEPF Authority under the said Rules at their latest available registered addresses. The last date for claiming of unpaid/unclaimed Interim Dividend for the financial year 2015-16 (declared on July 24, 2015) is August 29, 2022 and the concerned shareholders have been requested to claim the said unpaid/unclaimed interim dividend for the financial year 2015-16, before August 16, 2022.

The Company has also updated the details of such shareholders along with their folio number or DP ID Client ID and the number of shares due for transfer to the Demat Account of the IEPF Authority on its website at www.evereadyindia.com. The shareholders are requested to refer to the web-link <https://www.evereadyindia.com/investors/shareholder-information/transfer-of-shares-to-iefp-demat-account/> to verify the details of dividends not cashed and the shares liable to be transferred to the Demat Account of the IEPF Authority.

Shareholders holding shares in physical form and whose shares are liable to be transferred to IEPF, may please note that the Company would be issuing new share certificates in lieu of the original share certificates held by them for the purpose of conversion into demat form and subsequent transfer to demat accounts opened by IEPF Authority. Upon such issue, the original share certificates which are registered in their name shall stand automatically cancelled and be deemed non-negotiable. In case of shareholders holding shares in demat form, the transfer of shares to the demat accounts of IEPF Authority shall be effected by the Company through the respective Depositories by way of Corporate Action.

Both the unclaimed dividend and corresponding shares transferred to the IEPF Demat Account can be claimed back from the IEPF Authority after following the procedure prescribed in the Rules. No claim shall lie against the Company in respect of the unclaimed dividend amount and the shares transferred to IEPF Demat Account pursuant to the Rules.

The shareholders may please note that the details uploaded by the Company on its website should be regarded and shall be deemed adequate notice in respect of issue of the duplicate share certificate(s) by the Company for the purpose of transfer of physical shares to the Demat Account of the Authority. In respect of shares held in Demat form, requisite corporate action shall be taken.

In case the shareholders have any queries/clarifications on the subject matter and the Rules, they may contact the Company at its Registered Office or its Registrar and Transfer Agent, M/s Maheshwari Datamatics Pvt. Ltd., at 23 R. N. Mukherjee Road, 5th Floor, Kolkata-700001, Tel: +91 33 2248 2248 12243 5029; Fax: +91 33 2248 4 787; E-mail: mdpjtd@yahoo.com.

For Eveready Industries India Ltd.
 Sd/-
 Tehnaz Punwani
 Vice President - Legal & Company Secretary

Kolkata
 Date: May 20, 2022

"IMPORTANT"

Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

SUN TV NETWORK LIMITED
 CIN: L22107TN1985PLC012491
 Regd. Office: Marasoli Marasoli Towers, 73, MRC Nagar, Main Road, MRC Nagar, Chennai - 600 028
 Tel: 044 - 44676767 Fax: 044 - 40676161
 Email: info@suntvnetwork.in, www.suntv.in

Please take note that a meeting of the Board of Directors of the Company will be held on Friday, 27th May, 2022 to consider inter alia, take on record and approve the Audited Standalone and Consolidated Financial Results for the quarter and financial year ended 31st March, 2022.

For Sun TV Network Limited
 Sd/-
 R. Ravi
 Date : 20.05.2022 Company Secretary

NAGPUR POWER AND INDUSTRIES LIMITED
 CIN-L40100MH1996PLC104361
 Registered Office: Nirmal, 20th floor, Nariman Point, Mumbai 400 021
 Tel # +91 22 2202 3055/66, Email: npil_investor@khandelwalindia.com, Website: www.nagpurpowerind.com

EXTRACT OF AUDITED FINANCIAL RESULTS FOR THE QUARTER AND YEAR ENDED 31ST MARCH, 2022

Amount in Lakhs except earning per share

PARTICULARS	STANDALONE		CONSOLIDATED		Quarter Ended 31.03.2021 (Audited)	Quarter Ended 31.03.2021 (Audited)
	Quarter Ended 31.03.2022 (Audited)	Year Ended 31.03.2022 (Audited)	Quarter Ended 31.03.2021 (Audited)	Year Ended 31.03.2022 (Audited)		
Total income from operations (net)	16.07	16.07	-	856.74	3,299.55	1,093.19
Net Profit / (Loss) for the period (before Tax and Exceptional items)	(58.86)	643.89	(39.48)	(162.52)	322.06	150.97
Net Profit/(Loss) for the period (before tax and after Exceptional items)	(58.86)	643.89	(39.48)	(162.52)	322.06	150.97
Net Profit/(Loss) for the period (after tax and after Exceptional items)	(90.10)	611.85	(39.48)	(194.80)	265.41	141.68
Total Comprehensive Income for the period [Comprising Profit/(Loss) for the period (after tax) and Other Comprehensive Income (after tax)]	(94.62)	630.86	(10.46)	(200.92)	282.82	161.14
Paid-up equity share capital (Face Value of Rs. 10/- per share)	1,309.55	1,309.55	1,309.55	1,309.55	1,309.55	1,309.55
Reserves and Surplus (excluding Revaluation Reserve) as shown in the audited balance sheet of previous year	-	6,548.07	-	-	-	-
Earnings Per Share (of Rs. 10/- each)						
Basic :	(0.69)	4.76	(0.30)	(1.49)	2.03	1.08
Diluted:	(0.69)	4.76	(0.30)	(1.49)	2.03	1.08

Notes:

- The above is an extract of the detailed format of Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the audited Financial Results for the Quarter and Year ended 31st March, 2022 is available on the Stock Exchange website (www.bseindia.com) and on the Company's website.

For Nagpur Power and Industries Limited
 Sd/-
 Gautam Khandelwal
 Chairman
 (DIN : 00270717)

Place : Mumbai
 Date : 20th May 2022

INDIGO PAINTS LIMITED
 (formerly known as Indigo Paints Private Limited)
 Registered Office: Indigo Tower, Street-5, Pallod Farm-2, Baner Road, Pune-411045, Maharashtra
 Corporate Identity Number: L24114PN2000PLC014669

Extract of audited financial results for the quarter and year ended March 31, 2022

(All amounts in rupees lakhs, unless otherwise stated)

Sr. No.	Particulars	Quarter ended		Year ended	
		Mar 31, 2022 (Audited) (Refer note 2)	Mar 31, 2021 (Audited) (Refer note 2)	Mar 31, 2022 (Audited)	Mar 31, 2021 (Audited)
1	Revenue from operations	28,837.82	25,426.82	90,597.48	72,332.47
2	Net profit for the period before exceptional items *	4,741.63	3,710.61	11,429.57	9,790.72
3	Net profit for the period before tax *	4,741.63	3,710.61	11,429.57	9,790.72
4	Net profit for the period after tax *	3,458.75	2,486.03	8,404.80	7,085.01
5	Total comprehensive income for the period	3,480.27	2,476.85	8,418.16	7,074.14
6	Equity share capital	4,756.90	4,756.90	4,756.90	4,756.90
7	Reserves excluding revaluation reserves as at Balance Sheet date	-	-	60,228.94	51,592.07
8	Earnings Per Share (of Rs. 10/- each) (not annualised)				
	- Basic	7.27	5.30	17.67	15.55
	- Diluted	7.26	5.29	17.63	15.54

* There are no extraordinary items in any of the period disclosed above

Notes:

- The above is an extract of the detailed format of audited Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the audited Financial Results is available on the Stock Exchange websites (URL: www.bseindia.com, www.nseindia.com, www.bseindia.com) and also on the Company's website (URL: www.indigopaints.com).
- The figures for the quarter ended March 31 are the balancing figures between audited figures in respect of the full financial year upto March 31 and the unaudited published year-to-date figures upto December 31 being the date of the end of the third quarter of the financial year which were subject to limited review by the statutory auditors.

For Indigo Paints Limited
 Sd/-
 Hemant Jalan
 Chairman & Managing Director
 DIN: 00080942

Place : Pune
 Date : May 20, 2022

INFORMED TECHNOLOGIES INDIA LIMITED
 CIN-L99999MH1958PLC011001
 Registered Office: Nirmal, 20th floor, Nariman Point, Mumbai 400 021, Tel # +91 22 2202 3055/66
 Email: itil_investor@informed-tech.com Website: www.informed-tech.com

EXTRACT OF AUDITED FINANCIAL RESULTS FOR THE QUARTER AND YEAR ENDED 31ST MARCH, 2022

Amount in Lakhs except earning per share

PARTICULARS	STANDALONE		CONSOLIDATED		Quarter Ended 31.03.2021 (Audited)	Quarter Ended 31.03.2021 (Audited)
	Quarter Ended 31.03.2022 (Audited)	Year Ended 31.03.2022 (Audited)	Quarter Ended 31.03.2021 (Audited)	Year Ended 31.03		

INTEGRATED REGISTRY MANAGEMENT SERVICES PRIVATE LIMITED

CIN NO: U74900TN2015PTC101466

(UNIT: AUTOMOTIVE AXLES LIMITED)

#30, Ramana Residency, 4th Cross, Sampige Road, Malleswaram, Bengaluru -560003

Tel: 080 23460815-818 Fax: 080 23460819 Email: irg@integratedindia.in

IRMSPL/AXLDIV-2014-15/FOLIO-

/SLNO-

Date: 20-05-2022

Ref: Folio / Dp Id Clid:

Dear Shareholder,

Pursuant to Section 124 of the Companies Act, 2013 (the Act) and the IEPF (Accounting, Audit, Transfer and Refund) Rules, 2016 (the Rules) the amount of dividend which remains unclaimed by the respective shareholders for a period of seven years or more shall be transferred by AUTOMOTIVE AXLES LIMITED (the Company) to the Investor Education & Protection Fund (the Fund) established by the Central Government under Section 125 of the Act. As per the Company records your dividend amount pertaining to the Financial Year 2014-15 is lying unclaimed by you as on 30.04.2022.

You may also please note that as per the said provisions, all Shares in respect of which dividend has not been claimed for seven consecutive years or more shall be transferred to the IEPF Account (the Account) by the Company. Hence, in compliance with the said provisions, shares held by you may also be transferred to the Account.

Kindly, therefore, claim the amount by returning the appended form duly signed at the earliest not later than Saturday, 10th September 2022. In the event that the amount of dividend remains unclaimed beyond the period specified, the same along with the shares will be transferred by the Company to the Account. After such transfer, you will not be able to claim the dividend amount or the share from the Company. However, the same can be claimed by you after following procedure prescribed under the Rules, from the IEPF Authority.

Assuring you of our best services,

Yours faithfully
for Integrated Registry Management Services Private Limited
Investor Service Section

Integrated Registry Management Services Private Ltd will not consider any forms received after the last date. No separate correspondence will be sent in this regards.

AUTOMOTIVE AXLES LIMITED

Date:

Hootagali Industrial Area

Ref no: IRMSPL/AXLDIV-2014-15/FOLIO-

Off Hunsur Road, Mysuru - 570 018, Karnataka

Dear Sir,

Sub: Payment of Unclaimed Dividend

LETTER OF UNDERTAKING

I/We, being the shareholders have not claimed the dividend as detailed herein below.

Dividend for the Year	DD Number	Dividend Amount (Rs)	Dividend Date
2014-15 (FINAL)			03/09/2015

I/We have not received/lost/misplaced/ accidentally destroyed/not encashed the aforesaid Dividend Warrant / Demand Draft. In consideration of Automotive Axles Limited (Company) agreeing to issue to me/us (the first named share holder) duplicate Dividend Warrant / Demand Draft / directly credit to my bank account in lieu of the original Dividend Warrant / Demand Draft.

I/We hereby jointly and severally undertake to defend, indemnify and hold harmless the Company from and against any and all costs, expenses, losses, damages and/or claims incurred by Company to the extent resulting from or arising out of or in connection with such issuance of duplicate Dividend Warrant / Demand Draft / directly crediting to my bank account in lieu of the original Dividend Warrant / Demand Draft.

Name & Address of the Bank:

Bank Account Number:

Micr Code & IFSC Code:

Dated at _____ this _____ day of _____ 2022.

Signature(s) of Shareholder(s): _____

KINDLY DULY FILL AND RELODGE THE SAME ALONG WITH THE SELF ATTESTED PAN CARD COPY & CANCELED CHEQUE LEAF